



FRANKLIN TEMPLETON

ನಮ್ಮ ಅಧ್ಯಕ್ಷರಿಂದ ಪತ್ರ

ಮೇ 14, 2020

ವಿಷಯ: ಸ್ಟೀಮ್ ಸಾಲ, ವೋಟಿಂಗ್ ಅಭ್ಯಾಸ ಮತ್ತು ನಿಮ್ಮ ಹಣವನ್ನು ಹಿಂದಿರುಗಿಸುವುದರ ಕುರಿತು ನವೀಕರಣ

ಪ್ರಿಯ ಹೂಡಿಕೆದಾರರೇ,

ನಿಮ್ಮನ್ನು ಸಂಪರ್ಕಿಸಿ ಸ್ವಲ್ಪವೇ ಸಮಯ ಕಳೆದಿದೆ. ಆದರೂ ನಾವು ಹಿಂತೆಗೆದುಕೊಳ್ಳುತ್ತಿರುವ ಆರು ಯೋಜನೆಗಳ ನಿರ್ಧಾರದ ಕುರಿತು ನಿಮಗೆ ಉಂಟಾಗಬಹುದಾದ ಬೇಸರದ ಕುರಿತು ನಾನು ಮೊದಲಿಗೆ ನನ್ನ ವಿಷಾದವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಆರು ಇಳುವರಿ-ಆಧಾರಿತ ನಿರ್ವಹಣಾ ಸಾಲ ಯೋಜನೆಗಳನ್ನು ಹಿಂಪಡೆದುಕೊಳ್ಳುವ ನಮ್ಮ ನಿರ್ಧಾರವು ಅತ್ಯಂತ ಕಷ್ಟಕರವಾದದ್ದು ಮತ್ತು ನಾವು ಬಯಸಿದ ಸನ್ನಿವೇಶವಲ್ಲ ಎಂದು ಪುನರುಚ್ಚರಿಸುವ ಮೂಲಕ ನಾನು ಪ್ರಾರಂಭಿಸುತ್ತೇನೆ. ಇದು ನಿಮ್ಮ ಮೇಲೆ ಬೀರುವ ಪರಿಣಾಮವನ್ನೂ ಸಹ ನಾವು ಅರಿತಿದ್ದೇವೆ.

ಈ ನಿರ್ಧಾರದಿಂದ ಹೊರಬರುವ ತಕ್ಷಣದ ಸವಾಲುಗಳ ಹೊರತಾಗಿಯೂ ಸಹ ಇದು ನಿಮ್ಮ ಮತ್ತು ನಮ್ಮ ಯೂನಿಟ್ ಹೋಲ್ಡರುಗಳ ಮೌಲ್ಯವನ್ನು ಕಾಪಾಡುವ ಏಕೈಕ ಕಾರ್ಯಸಾಧ್ಯವಾದ ಮಾರ್ಗವಾಗಿದೆ ಎಂದು ನಾವು ನಂಬುತ್ತೇವೆ. ಫ್ರಾಂಕ್ಲಿನ್ ಟೆಂಪಲ್‌ನ್ ಎಲ್ಲಾ ಹೂಡಿಕೆದಾರರಿಗೆ ಸಾಧ್ಯವಾದಷ್ಟು ಬೇಗ ಕ್ರಮಬದ್ಧ ಮತ್ತು ಸಮನಾದ ನಿರ್ಗಮನವನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಮತ್ತು ನಿಮ್ಮ ಹಣವನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಮುಂಬರುವ ಮತದಾನದ ಅಭ್ಯಾಸವು ಆ ನಿಟ್ಟಿನಲ್ಲಿ ತೆಗೆದುಕೊಂಡಂತಹ ಒಂದು ಪ್ರಮುಖ ಹೆಜ್ಜೆಯಾಗಿದೆ.

ಕೆಲವು ಪ್ರಮುಖ ನವೀಕರಣಗಳನ್ನು ಹಂಚಿಕೊಳ್ಳುವುದಕ್ಕಾಗಿ ನಾನು ಈ ಅವಕಾಶವನ್ನು ಪಡೆಯಬಯಸುತ್ತೇನೆ.

ಹೂಡಿಕೆ ಮಾಡಿದ ಕಂಪನಿಗಳಿಂದ ಮರುಪಾವತಿ ಮತ್ತು ಸ್ಟೀಮ್ ಸಾಲಗಳನ್ನು ಹಿಂದಿರುಗಿಸುವುದು:

ಇದುವರೆಗೂ ನಿಯಮಿತವಾಗಿ ಹಣದ ಒಳಹರಿವನ್ನೂ ಮತ್ತು ಇತರೆ ಎಲ್ಲಾ ಮೆಚುರಿಟಿಗಳನ್ನು ಮತ್ತು ಇತರೆ ಎಲ್ಲಾ ಬದ್ಧತೆಗಳನ್ನು ವೇಳಾಪಟ್ಟಿಯ ಪ್ರಕಾರ ಸ್ವೀಕರಿಸಲಾಗಿದೆ ಎಂದು ನಾನು ಖಚಿತಪಡಿಸಲು ಬಯಸುತ್ತೇನೆ. ಕೂಪನ್‌ಗಳು, ನಿಗದಿತ ಮೆಚುರಿಟಿಗಳು ಮತ್ತು ಪೂರ್ವಪಾವತಿಗಳ ಮೂಲಕ ಈ ಹಣದ ಹರಿವನ್ನು ನಾವು ಸ್ವೀಕರಿಸುವುದರಿಂದ, ನಮ್ಮ ಕೆಲವು ನಿಧಿಗಳಲ್ಲಿ ಸಾಲ ಪಡೆಯುವ ಮಟ್ಟದಲ್ಲಿ ಗಮನಾರ್ಹ ಇಳಿಕೆಯಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

ನಿಮ್ಮಲ್ಲಿ ಕೆಲವರಿಗೆ ನಾವು ಹಂಚಿಕೊಂಡ ಸ್ಟೀಮ್‌ಗಳ ಮೆಚುರಿಟಿ ಪ್ರೊಫೈಲ್‌ಗಳ ಬಗ್ಗೆ ಸಂದೇಹಗಳಿವೆ ಎಂಬುದು ನನಗೆ ತಿಳಿದಿದೆ ಆದರೆ ಪ್ರತಿ ಸ್ಟೀಮ್‌ಗೆ ವಿಶಿಷ್ಟವಾಗಿರುವ ನಮ್ಮಿಂದ ಬಹಿರಂಗಗೊಂಡ ಮೆಚುರಿಟಿ ಪ್ರೊಫೈಲ್, ಮೆಚುರಿಟಿ ದಿನಾಂಕ ಮತ್ತು ಪ್ರತಿ ಭದ್ರತೆಗಳ

ಹೂಡಿಕೆ ಮಾಡಿದ/ಕರೆ ದಿನಾಂಕಗಳನ್ನು ಆಧರಿಸಿದೆ ಎಂದು ನಾನು ಪುನಃ ಹೇಳಲು ಬಯಸುತ್ತೇನೆ. ಅದಾಗಿಯೂ ಹೂಡಿಕೆದಾರರ ಹಣವನ್ನು ನಾವು ಸಾಧ್ಯವಾದಷ್ಟು ಬೇಗ ಹಿಂದಿರುಗಿಸಲು ಯೋಜನೆಗಳು ಯಾವುದೇ ನಷ್ಟದ ಮಾರಾಟವನ್ನು ಮಾಡದೇ ಮುಕ್ತಾಯದ ದಿನಾಂಕದ ಮೊದಲು ಪೋರ್ಟ್‌ಫೋಲಿಯೋ ಅಡಿಯಲ್ಲಿ ಆಧಾರವಾಗಿರುವ ಸ್ವತ್ತುಗಳ ಹಣಗಳಿಸುವ ಎಲ್ಲಾ ಅವಕಾಶಗಳನ್ನು ಅನ್ವೇಷಿಸುತ್ತದೆ. ಈ ಭದ್ರತೆಗಳ ಎಲ್ಲಾ ಹಣವನ್ನು ಮೆಚುರಿಟಿ ದಿನಾಂಕಕ್ಕಿಂತ ಮುಂಚಿತವಾಗಿ ಹಿಂದಿರುಗಿಸುವುದು ಯೋಜನೆಗಳ ಪ್ರಯತ್ನವಾಗಿದೆ.

ನಿಬಂಧನೆಗಳ ಪ್ರಕಾರ, ಯುನಿಟ್ ಹೋಲ್ಡರುಗಳಿಗೆ ಹಣವನ್ನು ಹಿಂದಿರುಗಿಸುವ ಮೊದಲು ಯೋಜನೆಯು ಸಾಲಗಳನ್ನು ಒಳಗೊಂಡಂತೆ ಅದರ ಹೊಣೆಗಾರಿಕೆಗಳನ್ನು ಬಿಡುಗಡೆ ಮಾಡಬೇಕು. ಅದಾಗಿಯೂ ಸಾಲವನ್ನು ಮರುಪಾವತಿಸುವುದು ಹೂಡಿಕೆದಾರರಿಂದ ಮೌಲ್ಯವನ್ನು ತೆಗೆದುಕೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಯೋಜನೆಗಳಲ್ಲಿನ ಸಾಲವನ್ನು (ಸೆಬಿಯ ನಿಯಮಾವಳಿಗಳ ಪ್ರಕಾರ ಕೈಗೊಳ್ಳಲಾಗಿದೆ) ಯೋಜನೆಗೆ ಒಂದು ಹೊಣೆಗಾರಿಕೆ ಎಂದು ಪರಿಗಣಿಸಲಾಗುತ್ತದೆ ಮತ್ತು AUM ಅನ್ನು ನಿರ್ಧರಿಸುವಾಗ ಈಗಾಗಲೇ ಹೊಂದಿಸಲಾಗಿದೆ. ಹೀಗಾಗಿ ಪೋರ್ಟ್‌ಫೋಲಿಯೋ ಮೌಲ್ಯವು ವರದಿ ಮಾಡಿದ AUM ಗಿಂತ ಹೆಚ್ಚಾಗಿದೆ ಮತ್ತು ಸಾಲವನ್ನು ಮರುಪಾವತಿಸುವುದರಿಂದ ನಿವ್ವಳ AUM ಮೇಲೆ ಪರಿಣಾಮ ಬೀರುವುದಿಲ್ಲ.

ಮತದಾನ ಅಭ್ಯಾಸ:

ಈ ಆರು ಯೋಜನೆಗಳನ್ನು ಮುಕ್ತಾಯಗೊಳಿಸಲು ಕಾರಣವೆಂದರೆ ನಿಮ್ಮ ಹೂಡಿಕೆಗಳ ಮೌಲ್ಯವನ್ನು ಕಾಪಾಡುವುದು ಮತ್ತು ನಿಮ್ಮ ಹಣವನ್ನು ಶೀಘ್ರದಲ್ಲಿ ಹಿಂದಿರುಗಿಸುವುದು. ಇದು ಸೆಬಿ (ಮ್ಯಾಚುರ್‌ ಫಂಡ್)ನಿಯಂತ್ರಣ ಮಂಡಳಿ 1996 ರ 41 ನಿಬಂಧನೆಯ ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಟ್ರಸ್ಟಿಗಳಿಗೆ ಅಧಿಕಾರ ನೀಡುವ ಅಗತ್ಯವಿರುವ ಯುನಿಟ್ ಹೋಲ್ಡರ್ ಮತ ಸೇರಿದಂತೆ ಮುಂದಿನ ಹಂತಗಳನ್ನು ಒಳಗೊಂಡಿರುತ್ತದೆ. ಒಮ್ಮೆ ಟ್ರಸ್ಟಿಗಳು ನಿಮ್ಮಿಂದ ಅಧಿಕಾರವನ್ನು ಪಡೆದ ನಂತರ, ಸ್ವತ್ತುಗಳ ಹಣಗಳಿಕೆ ಮತ್ತು ಆಯಾ ಯೋಜನೆಗಳಿಂದ ಹಣವನ್ನು ವಿತರಿಸುವುದು ಮುಂದಿನ ಹಂತವಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮಾತ್ರವಷ್ಟೇ ಪಾವತಿ ವೇಳಾಪಟ್ಟಿ / ಪಾವತಿಗಳನ್ನು ಅಂತಿಮಗೊಳಿಸಬಹುದು ಮತ್ತು ಕಾರ್ಯಗತಗೊಳಿಸಬಹುದು.

ಪೋರ್ಟ್‌ಲಿಯೋಗಳ ಸಮಾಪ್ತಿಗೆ ಸಹಾಯ ಮಾಡಲು ನಮ್ಮ ಟ್ರಸ್ಟಿಗಳು ಸ್ವತಂತ್ರ ಸಲಹೆಗಾರರನ್ನು ಸಹ ನೇಮಿಸಲಿದ್ದಾರೆ. ಈಗ ನಮ್ಮ ತಕ್ಷಣದ ಗಮನವೆಂದರೆ ಮತದಾನ ಪ್ರಕ್ರಿಯೆಗೆ ತಯಾರಾಗುವುದು ಮತ್ತು ನೀವು ನಿಮ್ಮ ಮತ ಚಲಾಯಿಸಲು ನಿಮಗೆ ಸಾಧ್ಯವಾದಷ್ಟು ಅನುಕೂಲ ಮತ್ತು ಸುಲಭ ಮಾಡುವುದು ಆಗಿದೆ.

ಮುಂದಿನ ಕೆಲವು ದಿನಗಳಲ್ಲಿ ನಮ್ಮ ಟ್ರಸ್ಟಿಗಳು ಆರು ಯೋಜನೆಗಳು ಮುಕ್ತಾಯದ ಇಮೇಲ್ ಅನ್ನು "ಮತದಾನ ಪ್ರಕ್ರಿಯೆ"ಗೆ ಸಂಬಂಧಿಸಿದಂತೆ "ನೋಟಿಸ್" ನೊಂದಿಗೆ ಹೂಡಿಕೆದಾರರನ್ನು ಕಳುಹಿಸುತ್ತಾರೆ. ಪ್ರತಿಯೊಂದು ಯೋಜನೆಗೆ ಪ್ರತ್ಯೇಕವಾಗಿ ನೋಟಿಸ್ ಕಳುಹಿಸಲಾಗುತ್ತದೆ. ಪ್ರತಿ ಆರು ಯೋಜನೆಗಳಿಗೆ ಪ್ರತ್ಯೇಕ ಮತದಾನ ನಡೆಸಲಾಗುವುದು. ಸ್ಪಷ್ಟವಾಗಿ ಹೇಳುವುದಾದರೆ, ಒಂದು ಅಥವಾ ಹೆಚ್ಚಿನ ಯೋಜನೆಗಳನ್ನು ಹೊಂದಿರುವ ಹೂಡಿಕೆದಾರರು (ಮುಕ್ತಗೊಳ್ಳುತ್ತಿರುವ ಆರು ಯೋಜನೆಗಳಲ್ಲಿ) ಪ್ರತಿಯೊಂದು ಯೋಜನೆಗೆ ಪ್ರತ್ಯೇಕವಾಗಿ ಮತ ಚಲಾಯಿಸಬೇಕಾಗುತ್ತದೆ.

ಇನ್ನು ನಾನು ನಿಮಗೆ ಮತದಾನದ ಅಭ್ಯಾಸದ ಉದ್ದೇಶದ ಕುರಿತು ಕೆಲವು ತಪ್ಪು ಕಲ್ಪನೆಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಕೆಲವು ಹೂಡಿಕೆದಾರರು "ನೆಗೆಟಿವ್" ಎಂದು ಮತ ಚಲಾಯಿಸುವ ಮೂಲಕ, ಮುಕ್ತಾಯ ನಿಲ್ಲುತ್ತದೆ ಮತ್ತು ಆರು ಯೋಜನೆಗಳು ಚಂದಾದಾರಿಕೆ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸುತ್ತವೆ ಮತ್ತು ಲಾಭ ಪಡೆಯಬಹುದು ಎಂದು ನಂಬಿದ್ದಾರೆ. ಆದರೆ ಇದು ನಿಜವಲ್ಲ. ಯೋಜನೆಯ ಆಸ್ತಿಗಳನ್ನು ವಿಲೇವಾರಿ ಮಾಡಲು ಮತ್ತು ಆದಾಯವನ್ನು ನಿಯಮಾವಳಿಗಳಿಗೆ ಅನುಗುಣವಾಗಿ ಯೂನಿಟ್ ಹೋಲ್ಡರುಗಳಿಗೆ ವಿತರಿಸಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಟ್ರಸ್ಟಿಗಳಿಗೆ ಅಧಿಕಾರ ನೀಡುವುದು ಮತದ ಉದ್ದೇಶವಾಗಿದೆ.

ಯೋಜನೆಯ ಸ್ವತ್ತುಗಳ ವಿಲೇವಾರಿಯೊಂದಿಗೆ ಮುಂದುವರಿಯಲು ಟ್ರಸ್ಟಿಗಳಿಗೆ ಅಧಿಕಾರ ಸಿಗುವುದಿಲ್ಲ, ಇದರಿಂದ ಆ ರೀತಿಯ ಸ್ವತ್ತುಗಳನ್ನು ಹಣಗಳಿಸುವ ಪ್ರಕ್ರಿಯೆಯನ್ನು ಮತ್ತು ಆದಾಯದ ವಿತರಣೆಯನ್ನು ವಿಳಂಬಗೊಳಿಸುತ್ತದೆ.

ಆದ್ದರಿಂದ, ಮಾರುಕಟ್ಟೆಯ ಯಾವುದೇ ವದಂತಿಗಳಿಗೆ ಅಥವಾ ನಿರೀಕ್ಷೆಗಳಿಗೆ ಕಿವಿಗೊಟ್ಟು ಯಾವುದೇ ಆಯ್ಕೆಗಳನ್ನು ಮಾಡಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಮ್ಮ ನಿರ್ಧಾರವನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಅಥವಾ ನಿಮ್ಮ ಸಲಹೆಗಾರರೊಂದಿಗೆ ಮಾತನಾಡಲು ಅಥವಾ ಈ ವಿಷಯದಲ್ಲಿ ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ನಮ್ಮನ್ನು ಸಂಪರ್ಕಿಸಲು ಸಮಯ ತೆಗೆದುಕೊಳ್ಳಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ಆರು ಯೋಜನೆಗಳ ಮುಕ್ತಾಯದ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಇಲ್ಲಿ [ಕ್ಲಿಕ್ ಮಾಡಬಹುದು](#).

ನಿಮ್ಮ ಹಣವನ್ನು ಹಿಂದಿರುಗಿಸುವುದು:

ಮುಕ್ತಾಯಗೊಳಿಸುತ್ತಿರುವ ಈ ಪ್ರಕ್ರಿಯೆಯಲ್ಲಿ, ನಾವು ಸಾಧ್ಯವಾದಷ್ಟು ಬಾರಿ ನಿಮ್ಮ ಎಲ್ಲಾ ಪ್ರಶ್ನೆಗಳು ಮತ್ತು ಸಂದೇಹಗಳನ್ನು ಉತ್ತರಿಸುವುದಕ್ಕಾಗಿ ನಿಮ್ಮೊಂದಿಗೆ ಬದ್ಧರಾಗಿದ್ದೇವೆ. ಸಾಮಾಜಿಕ ಮಾಧ್ಯಮಗಳ ಮೂಲಕ ಅಥವಾ ನಮ್ಮ ಗ್ರಾಹಕಸೇವಾ ಕೇಂದ್ರದ ಮೂಲಕ ಸ್ವೀಕರಿಸಿದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಾವು [FAQ ಡಾಕ್ಯುಮೆಂಟ್](#) ಅನ್ನು ಕೂಡ ನಿಮ್ಮ ಉಲ್ಲೇಖಕ್ಕಾಗಿ ಸೇರಿಸಿದ್ದೇವೆ.

ಕಳೆದ 25 ವರ್ಷಗಳಲ್ಲಿ ಶ್ರಮದಾಯಕವಾಗಿ ನಾವು ನಿರ್ಮಿಸಿದ ನಮ್ಮ ಖ್ಯಾತಿಯ ಮೇಲೆ ಈ ನಿರ್ಧಾರವು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ನನಗೆ ತಿಳಿದಿದೆ. ಇದನ್ನು ನಾವು ಕಳೆದ 25 ವರ್ಷಗಳಲ್ಲಿ ಶ್ರಮದಾಯಕವಾಗಿ ನಿರ್ಮಿಸಿದ್ದೇವೆ. ಖ್ಯಾತಿ ಮತ್ತು ನಮ್ಮ ವ್ಯವಹಾರದ ದೃಷ್ಟಿಯಿಂದ ನಮಗೆ ಪಾವತಿಸಲು ಹೆಚ್ಚಿನ ಬೆಲೆ ತೆರಲು ಸಾಧ್ಯವಿಲ್ಲ. ಆದ್ದರಿಂದ ನಿಮಗಾಗಿ ಮೌಲ್ಯವನ್ನು ಕಾಪಾಡಿಕೊಳ್ಳಲು ಇದು ಸರಿಯಾದ ಕೆಲಸ ಎಂಬ ನಮ್ಮ ದೃಢವಾದ ನಂಬಿಕೆಯಿಂದ ನಾವು ಮುಂದುವರಿಸಿದ್ದೇವೆ.

ಈ ಸಂಕಷ್ಟದ ಸಮಯದಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಎಲ್ಲಾ ಹೂಡಿಕೆದಾರರಿಗೆ ಗರಿಷ್ಠ ಹೂಡಿಕೆಯನ್ನು ಹಿಂದಿರುಗಿಸುವುದು ನಮ್ಮ ಗಮನವಾಗಿದೆ ಮತ್ತು ಭಾರತ ಮತ್ತು ನಮ್ಮ ಹೂಡಿಕೆದಾರರಿಗೆ ನಮ್ಮ ಬದ್ಧತೆ ಸ್ಥಿರವಾಗಿ ಉಳಿದಿರುತ್ತದೆ. ಇದು ನಮ್ಮ ಬ್ಯಾಂಕ್

ಖ್ಯಾತಿಯನ್ನು ಪುನರ್ನಿರ್ಮಿಸುವ ಮತ್ತು ಬಹು ಮುಖ್ಯವಾಗಿ, ನಿಮ್ಮ ನಂಬಿಕೆಯನ್ನು ಮರಳಿ ಗಳಿಸಲು ಬಹುಶಃ ಏಕೈಕ ಮಾರ್ಗವೆಂದು ನಮಗನಿಸುತ್ತದೆ.

ಮತದಾನ ಅಭ್ಯಾಸದ ಯಶಸ್ವಿ ತೀರ್ಮಾನಕ್ಕಾಗಿ ನಾನು ಕಾದು ನೋಡುತ್ತಿದ್ದೇನೆ ಮತ್ತು ಇದರಿಂದಾಗಿ ನಾವು ಶೀಘ್ರದಲ್ಲೇ ನಮ್ಮ ಕೆಲವು ನಿಧಿಗಳಲ್ಲಿ ಹಣವನ್ನು ಹಿಂದಿರುಗಿಸಲು ಪ್ರಾರಂಭಿಸಬಹುದು. ತದನಂತರ, ನಮ್ಮ ವೆಬ್‌ಸೈಟ್‌ನಲ್ಲಿರುವ ನಿಧಿಗಳ ಮೆಚುರಿಟಿ ಪ್ರೊಫೈಲ್ ನಲ್ಲಿ ತೋರಿಸಿರುವಂತೆ ಇರುತ್ತದೆ.

ಹೆಚ್ಚಿನ ಯಾವುದೇ ಸಹಾಯಕ್ಕಾಗಿ ದಯವಿಟ್ಟು ನಮ್ಮ ಸಹಾಯಕ ಸಹಾಯವಾಣಿಯನ್ನು 1-800-258-4255 ಅಥವಾ 1-800-425-4255 ಗೆ ಬೆಳಿಗ್ಗೆ 8 ರಿಂದ ರಾತ್ರಿ 9 ರವರೆಗೆ, ಸೋಮವಾರದಿಂದ ಶನಿವಾರದವರೆಗೆ ಕರೆ ಮಾಡಿ ಅಥವಾ service@franklintempleton.com ಗೆ ಇ-ಮೇಲ್ ಮಾಡಿ.

ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು ನನ್ನ ತಂಡ ಮತ್ತು ನಾನು ಬದ್ಧರಾಗಿದ್ದೇವೆ ಮತ್ತು ಕೆಲವೊಮ್ಮೆ ಸ್ವಲ್ಪ ತಡವಾದರೂ ಸಹ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದು ಖಾತ್ರಿಯಾಗಿರಿ.

ನಿಮ್ಮ ವಿಶ್ವಾಸಿ,

ಸಂಜಯ್ ಸಪ್ತೆ

ಅಧ್ಯಕ್ಷ, ಫ್ರಾಂಕ್ಲಿನ್ ಟೆಂಪಲ್ಟನ್ ಅಸೆಟ್ ಮ್ಯಾನೇಜ್‌ಮೆಂಟ್ (ಭಾರತ) ಪ್ರೈ. ಲಿಮಿಟೆಡ್.

ಹಕ್ಕುತ್ಯಾಗ

ಈ ಕಿರುಟಿಪ್ಪಣಿಯಲ್ಲಿರುವ ಮಾಹಿತಿಯು ಪ್ರತಿಯೊಂದು ವಸ್ತು ಸಂಗತಿಗಳ ಸಂಪೂರ್ಣ ಪ್ರಾತಿನಿಧ್ಯವಾಗಿರುವುದಿಲ್ಲ ಮತ್ತು ಇದು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. "ಇರಬಹುದು", "ನಿರೀಕ್ಷಿಸಬಹುದು", "ನಂಬಿಕೆ" ಮತ್ತು ಅಂತಹದೇ ಅಭಿವ್ಯಕ್ತಿಗಳು ಅಥವಾ ಅಂತಹ ವ್ಯತ್ಯಾಸ ಪದಗಳು ಅಥವಾ ನುಡಿಗಟ್ಟುಗಳನ್ನು ಒಳಗೊಂಡಿರುವ ಈ ಕಿರುಟಿಪ್ಪಣಿಯಲ್ಲಿ ನೀಡಲಾದ ಹೇಳಿಕೆಗಳು/ ಅನಿಸಿಕೆಗಳು "ಮುಂದಾಗಬಹುದಾದ ಹೇಳಿಕೆಗಳು" ಆಗಿರುತ್ತವೆ. ವಾಸ್ತವಿಕ ಫಲಿತಾಂಶಗಳು ನಮ್ಮ ನಿರೀಕ್ಷೆಗಳಿಗೆ ಸಂಬಂಧಿಸಿದ ಅಪಾಯ ಅಥವಾ ಅನಿಶ್ಚಿತತೆಗಳ ಕಾರಣದಿಂದಾಗಿ "ಮುಂದಾಗಬಹುದಾದ ಹೇಳಿಕೆಗಳು" ಸೂಚಿಸಿದ ವಸ್ತುಗಳಿಂದ ಭಿನ್ನವಾಗಿರಬಹುದು, ಆದರೆ ಅವುಗಳಿಗೆ ಸೀಮಿತವಾಗಿಲ್ಲ, ಮಾರುಕಟ್ಟೆ ಅಪಾಯಕ್ಕೆ ಒಡ್ಡಿಕೊಳ್ಳುವುದು, ಜಾಗತಿಕ ಮತ್ತು ಭಾರತದ ಸಾಮಾನ್ಯ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳು ನಮ್ಮ ಸೇವೆ ಮತ್ತು/ಅಥವಾ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಟಿಪ್ಪಣಿಯ ದಿನಾಂಕದ ನಂತರದ ಭದ್ರತೆಯ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಬದಲಾವಣೆಗಳಿರಬಹುದು. ಎಎಂಸಿ, ಟ್ರಸ್ಟೀ, ಅವರ ಸಹವರ್ತಿಗಳು, ಅಧಿಕಾರಿಗಳು ಅಥವಾ ಉದ್ಯೋಗಿಗಳು ಅಥವಾ ಹೋಲ್ಡಿಂಗ್ ಕಂಪನಿಗಳು ಈ ಯೋಜನೆಗಳಲ್ಲಿನ ಹೂಡಿಕೆಗಳ ಮೇಲೆ ಯಾವುದೇ ಅಸಲು ಮೊತ್ತದ ಮರುಪಾವತಿ ಅಥವಾ ಆದಾಯದ ಭರವಸೆಯನ್ನು ಖಾತರಿಪಡಿಸುವುದಿಲ್ಲ. ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ದಯವಿಟ್ಟು ಸ್ಟೀಮ್ ಮಾಹಿತಿ ದಾಖಲೆಯನ್ನು ಗಮನದಿಂದ ಓದಿ ಮತ್ತು ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್ <http://www.franklintempletonindia.com> ಗೆ ಭೇಟಿ ನೀಡಿ.

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲೆಗಳನ್ನು ಗಮನವಿಟ್ಟು ಓದಿ.